

ಶ್ರೀವಾದಿರಾಜಾಂತರ್ಗತ ಶ್ರೀಮಧ್ವೇಶಾಭಿನ್ನ ಶ್ರೀಕೃಷ್ಣಾಯನಮಃ

ಕ್ಷೀರಾಕೂಪಾರತನಯಾಭರ್ತಾರಂ ಚ ಗುರೂನಪಿ |

ನತ್ವಾ ಪ್ರಸಾದಾತ್ತೇಷಾಂ ತು ವ್ಯಾಕುರ್ವೇ ಜಯರಾಟ್ಸುತ್ತಿಮ್ ||

ಶ್ರೀರಾಘವೇಂದ್ರಗುರ್ವಂತರ್ಗತ ಹರಿಃ ಓಂ ||

ಧಾಟೀ ಶ್ರೀಜಯತೀರ್ಥವರ್ಯವಚಸಾ ಚೇಟೀ ಭವತ್ಸ್ವಧುನೀ

ಪಾಟೀರಾನಿಲಪುಲ್ಲಮಲ್ಲಿಸುಮನೋವಾಟೀಲಸದ್ವಾಸನಾ |

ಪೇಟೀಯುಕ್ತಿಮಣಿಶ್ರಿಯಾಂ ಸುಮತಿಭಿಃ ಕೋಟೀರಕೈಶ್ಲಾಘಿತಾ

ಸಾಟೀಕಾನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ || ೧ ||

ಇಹ ಹಿ ಸುಖಮೇವ ಮೇ ಸ್ಯಾತ್ ದುಃಖಂ ಮನಾಗಪಿ ಮಾ ಭೂದಿತಿ ನಿಖಿಲಾಪೇಕ್ಷಿತಮೋಕ್ಷಸ್ಯ  
ಈಶ್ವರಪ್ರಸಾದಸಾಧ್ಯತ್ವಾತ್ ತಸ್ಯ ಚ ಗುರುಪ್ರಸಾದಮಂತರಾ ಅಭಾವಾಚ್ಚ  
ಶ್ರೀಮದಲವಬೋಧಾಗಮವ್ಯಾಖ್ಯಾತ್ಯತ್ವೇನ ಚ ಶ್ರೀಜಯತೀರ್ಥಸ್ವಾಮಿನಾಮೇವ ಮುಖ್ಯತ್ವೇನ ತತ್ಸುತ್ತಿಮೇವ  
ಕವಿಃ ಕೈಶ್ಚಿತ್ಪದ್ಯೈಃ ಕರೋತಿ - ಧಾಟೀತ್ಯಾದಿಭಿಃ || ಶ್ರೀಜಯತೀರ್ಥವರ್ಯವಚಸಾಂ ಜಯಪ್ರದಂ ತೀರ್ಥಂ  
ಶಾಸ್ತ್ರಂ ಯಸ್ಯಾಸೌ ತಥೋಕ್ತಃ | 'ತೀರ್ಥಂ ಶಾಸ್ತ್ರೇಽದ್ವರೇ ಕ್ಷೇತ್ರೇ' ಇತ್ಯಭಿಧಾನಮ್ | ಶ್ರೀಮಾಂಶ್ಚಾಸೌ  
ಜಯತೀರ್ಥಶ್ಚಾಸೌ ವರ್ಯಶ್ಚೇತಿ ವಿಗ್ರಹಃ | ತಸ್ಯ ವಚಾಂಸಿ ವಾಕ್ಯಾನಿ ತೇಷಾಂ ಸಾ ಧಾಟೀ ಪ್ರನಾಡಿಕಾ ಮಮ  
ಮಾನಸೇ ಚಿರಾದಾಟೀಕತಾಂ ಸಂಚರೇದಿತ್ಯನ್ವಯಃ || ಟೀಕೃ ಗತಾವಿತ್ಯತೋ ಲೋಟ್ | ಟೀಕತಾಂ ಟೀಕೇತಾಂ  
ಟೀಕಂತಾಮಿತಿ ರೂಪಾಣಿ | ಸಾ ಟೀಕಾ ಕೀದೃಶೀತ್ಯತ ಆಹ - ಚೇಟೀತಿ || ಚೇಟೀಭವತ್ಸ್ವಧುನೀ | ನ  
ಚೇಟ್ಯಚೇಟೀ ಸಂಪದ್ಯಮಾನಾ ಚೇಟೀಭವಂತೀ ಸ್ವಧುನೀ ಭಾಗೀರಥೀ ಯಸ್ಯಾಃ ಸಾ ತಥೋಕ್ತಾ | 'ದಾಸೀ  
ಕರ್ಮಕರೀ ಚೇಟೀ'ತ್ಯಮರಃ | 'ಮಂದಾಕಿನೀ ವಿಯದ್ಗಂಗಾ ಸ್ವರ್ಣದೀ ಸುರದೀರ್ಘಿಕಾ' ಇತ್ಯಮರಃ | ತಟಿನೀ  
ಹ್ಲಾದಿನೀ ಧುನೀ ಇತಿ ಚ | ಏತೇನ ಗಂಗಾತೀರಪ್ರವಾಹಾಪೇಕ್ಷಯಾ ಅಸ್ಯಾಃ ಗಾಂಭೀರ್ಯಾಧಿಕ್ಯಂ ಸೂಚಯತಿ |  
ಪುನಃ ಕೀದೃಶೀ | ಪಾಟೀರಾನಿಲಪುಲ್ಲಮಲ್ಲಿಸುಮನೋವಾಟೀಲಸದ್ವಾಸನಾ | ಪಾಟೀರಾತ್ ಶ್ರೀಚಂದನಾತ್ |  
ಶ್ರೀಚಂದನಂ ತು ಪಾಟೀರಮಿತ್ಯಭಿಧಾನಾತ್ | ಆಗತೋ ಯೋಯಮನಿಲೋ ವಾಯುಃ ತೇನ ಪುಲ್ಲಾನಾಂ  
ವಿಕಸಿತಾನಾಂ ಮಲ್ಲಿ ಸುಮನಸಾಂ ಮಲ್ಲಿಕಾಪುಷ್ಪಾಣಾಮ್ | ಸ್ತ್ರಿಯಃ ಸುಮನಸಃ ಪುಷ್ಪಮಿತ್ಯಮರಃ | ವಾಟೀ  
ಆಕಾರಃ | ವಾಟೀ ಪುಷ್ಪೋಪಜೀವನಮಿತ್ಯಭಿಧಾನಮ್ | ತದ್ವಲ್ಲಸಂತೀ ವಾಸನಾ ಯಸ್ಯಾಃ ಸಾ ತಥೋಕ್ತಾ |  
ಅಯಂ ಭಾವಃ - ಮಲ್ಲಿಕಾಕುಸುಮಾನಿ ಯಥಾತಿಸಂತೋಷಕರಾಣಿ ಕಿಂ ಪುನಃ ಮಲಯಾಚಲವಾಯುವಿಕಸಿತಾನಿ |  
ಇಯಮಪಿ ತದ್ವನ್ಮನೋಹ್ಲಾದಕರೀತಿ || ಪುನಃ ಕೀದೃಶೀ | ಯುಕ್ತಿಮಣಿಶ್ರಿಯಾಮ್ | ಯುಕ್ತ್ಯಾಖ್ಯಮಣಿಶ್ರಿಯಾಮ್  
| ಪೇಟೀ ಮಂಜೂಷಾ | ಪೇಟೀ ತು ಮಂಜೂಷೇತ್ಯಭಿಧಾನಮ್ | ಸುಮತಿಭಿಃ | ಶೋಭನಾಮತಿಃ ಯೇಷಾಂ ತೇ  
ತಥೋಕ್ತಾ | ತೈಃ ಕೋಟೀರಕೈಃ ಶ್ಲಾಘಿತಾ | ತದ್ವಾಕ್ಸರಣಿಂ ದೃಷ್ಟ್ವಾ ಕಿರೀಟಶಿರಸಾ ಮಹಾಂತಃ ಶ್ಲಾಘಯಂತೀತಿ  
ಭಾವಃ | ಪುನಃ ಕೀದೃಶೀ ಧಾಟೀ | ಟೀಕಾನಿಚಯಾತ್ಮಿಕಾ | ಟೀಕಾನಾಂ ನಿಚಯಃ ಸಮೂಹಃ | ಸಮೂಹೋ  
ನಿಚಯನಿಶ್ಚಯಃ ಇತ್ಯಭಿಧಾನಮ್ | ತದಾತ್ಮಿಕಾ ಇತ್ಯರ್ಥಃ || ೧ ||

ಅರ್ಥ- ಭಾಗೀರಥಿಯೇ ದಾಸಿಯಾದ, ಮಲಯಾಚಲಮಂದಮಾರುತದಿಂದ ವಿಕಸಿತವಾದ ಮಲ್ಲಿಗೆ ಹೂವುಗಳಂತೆ  
ಮನಸ್ಸಿಗೆ ಆನಂದಪ್ರದವಾದ , ಯುಕ್ತಿಗಳೆಂಬೋ ಮಣಿಗಳ ಪೆಟ್ಟಿಗೆಯಂತಿರುವ, ಮೇಧಾವಿಗಳಾದ,

ದೇವತೆಗಳಿಂದ ಸ್ತುತೃವಾದ ಆನಂದತೀರ್ಥರ ಗ್ರಂಥಗಳಿಗೆ ಟೀಕಾರೂಪವಾದ, ಶ್ರೀಜಯತೀರ್ಥವರೇಣ್ಯರ  
ವಾಣಿಯ ಶೈಲಿಯು ನನ್ನ ಮನಸ್ಸಿನಲ್ಲಿ ಸಂಚಲಿಸಲಿ || ೧ ||

ಟೀಕಾಕೃಜ್ಜಯವರ್ಯಸಂದಿ ಭವತ್ಯೇಕಾಂತತೋ ರಾಜತಿ  
ಪ್ರಾಕಾಮ್ಯಂ ದಧತೇ ಪಲಾಯನವಿಧೌ ಸ್ತೋಕಾನ್ಯಶಂಕಾದ್ವಿಷಃ |  
ಲೋಕಾಂಧಂಕರಣಕ್ಷಮಸ್ಯತಮಸ ಸಾ ಕಾಲಸೀಮಾ ಯಥಾ  
ಪ್ರಾಕಾರಾತಿ ದಿಶಿ ಪ್ರರೋಹತಿ ನಚೇದ್ರಾಕಾನಿಶಾಕಾಮುಕಃ || ೨ ||

ಟೀ- ಸ್ವದರ್ಶನಮಾತ್ರಾತ್ ಸಕಲದುರಿತಾದಿಪಲಾಯನಕರ್ತೃತ್ವರೂಪಮಹಾಸಾಮರ್ಥ್ಯಂ ವರ್ಣಯತಿ -  
ಟೀಕಾಕೃದಿತಿ || ಸಚ್ಚಾಸ್ತ್ರಾಣಾಂ ಟೀಕಾಃ ಕರೋತೀತಿ ಟೀಕಾಕೃತ್ ಸ ಚಾಸೌ ಜಯವರ್ಯಶ್ಚೇತಿ ವಿಗ್ರಹಃ || ತಸ್ಯ  
ಸಂಬುದ್ಧಿಃ | ಟೀಕಾಕೃದಿತಿ ಭಿನ್ನಂ ವಾ ಪದಂ | ಭವತಿ ಸಂಸದಿ ಸಭಾಯಾಂ ರಾಜತಿ ಸತಿ ದ್ವಿಷಃ ದುರ್ವಾದಿನಃ |  
ಸ್ತೋಕಾನ್ಯಶಂಕಾ ಸ್ತೋಕಾತ್ ಅಲ್ಪಾತ್ ಅನ್ಯಾ ಅನಲ್ಪಾ ಇತಿ ಯಾವತ್ | ಸ್ತೋಕಾಲ್ಪಕ್ಷಲ್ಲಕೇತ್ಯಮರಃ | ಶಂಕಾ  
ಯೇಷಾಂ ತೇ | ತಥಾ ತಾದೃಶಾಃ ಸಂತಃ ಏಕಾಂತತಃ ನಿಶ್ಚಯೇನ ರಹಸೀತಿ ವಾ | ಪಲಾಯನವಿಧೌ  
ಪಲಾಯನವಿಧಾನೇ ಪ್ರಾಕಾಮ್ಯಂ ಸ್ವೇಚ್ಛಂತಮ್ | ಕಾಮಂ ಪ್ರಕಾಮಂ ಪರ್ಯಾಪ್ತಂ ನಿಕಾಮೇಷ್ಟ್ಯಂ ಯಥೇಷ್ಟಿದಂ  
ಇತ್ಯಭಿಧಾನಾತ್ | ದಧತೇ | ಡು ಧಾಞ್ ಧಾರಣಪೋಷಣಯೋರಿತ್ಯತೋ ಲಜ್ | ಅಯಂ ಅಸ್ಮಾನ್ ಜಿತ್ವಾ  
ಮಾನಂ ಹರತೀತ್ಯತೋಽಪಸರಾಮ ಇತಿ ಮಂತವ್ಯ ಇತಿ ಭಾವಃ | ನನು ಕ್ಷುದ್ರಾಃ ಪಲಾಯಂತು ನಾಮ ಯೇ  
ಧೈರ್ಯಶಾಲಿನಃ ತೇ ತಿಷ್ಠಂತಿತ್ಯತಸ್ತತ್ಸಾಮರ್ಥ್ಯಮಪಿ ತ್ವತ್ತುರೋ ನೋದೇತೀತ್ಯೇತತ್ಸದೃಷ್ಟಾಂತಮಾಹ -  
ಲೋಕೇತಿ | ಲೋಕಾನಂಧೀಕರ್ತುಂ ಕ್ಷಮಾ ಸಾಮರ್ಥ್ಯಂ ತತ್ತಥೋಕ್ತಮ್ | ಕ್ಷಮಾ ಭೂಮೌ ಸಾಮರ್ಥ್ಯಂ  
ಇತ್ಯಭಿಧಾನಾತ್ | ತಮಸಃ ಯದಾ ಪಾಕಾರಾತಿದಿಶಿ ಪಾಕಃ ತನ್ನಾಮಕೋಽಸುರಃ ತಸ್ಯಾರಾತಿಃ ಶತ್ರುಃ ಇಂದ್ರಃ |  
ಬಿಡೌಚಾಃ ಪಾಕಶಾಸನ ಇತ್ಯಮರಃ | ತದ್ವಿಶಿ ಪ್ರಾಚ್ಯಾಮ್ | ರಾಕಾನಿಶಾಕಾಮುಕಃ ರಾಕಾ ಪೂರ್ಣಿಮಾ | ಸಾ  
ಇಷ್ಟೇಂದುಕಲಾ ರಾಕೇತ್ಯಮರಃ | ತನ್ನಿಶಾಯಾಃ ಕಾಮುಕೋ ನಟಃ | ಯಥಾ ಕಶ್ಚಿತ್ ಕಾಂತಯಾ ರಂತುಂ  
ಕ್ರಮೇಣ ಸಂಪಾದಿತಸಾಧನಃ ಅಥ ತಾಮಾಪ್ಯ ಸುಖಮನುಭವತಿ ಏವಂ ಚಂದ್ರೋಪಿ ಶುಕ್ಲಪಕ್ಷಪ್ರತಿಪದಮಾರಭ್ಯ  
ಕ್ರಮೈಧಿತಕಲಃ ಸನ್ ಪೂರ್ಣಿಮಾಮಾಪ್ಯ ಸುಖೀ ಭವತೀತಿ ಭಾವಃ | ಚೇತ್ ಇತ್ಯರ್ಥಃ | ಚೇದ್ವಿಕಲ್ಪೇಽವಧಾರಣೇ  
ಇತ್ಯುಕ್ತೇಃ | ನ ಚೇತ್ಪ್ರರೋಹತಿ ನೈವೋದೇತಿ ತದಾ ಸಾ ಕಾಲಸೀಮಾ ಕಾಲಸ್ಯ ಸೀಮಾ ಅವಧಿಃ |  
ಅಯಮಭಿಪ್ರಾಯಃ - ಯಥಾ ಪ್ರಾಚ್ಯಾಂ ಸೋಮೋದಯಪರ್ಯಂತಂ ತಮಸೋವಸ್ಥಾನಂ ತತಃ ತಮೋ ನಶ್ಯತಿ  
ತಥಾ ಆಚಾರ್ಯಾಣಾಂ ಸಮಾಗಮಪರ್ಯಂತಮೇವ ದುರ್ವಾದಿನಾಮಾಟೋಪಃ | ತದ್ವರ್ಶನೇ ತು  
ತತ್ಸಾಮರ್ಥ್ಯಂ ನೋದೇತಿ ಇತಿ || ೨ ||

ಟೀಕಾಚಾರ್ಯರೆಂದು ಪ್ರಸಿದ್ಧರಾದ ಶ್ರೀಜಯಮುನೀಶರೇ ! ತಾವು ಸಭೆಯಲ್ಲಿ ಮಂಡಿಸಿರುವಾಗ, ಅನೇಕ  
ಪ್ರಕಾರದ ಶಂಕೆಗಳುಳ್ಳ ದುರ್ವಾದಿಗಳು 'ನಮ್ಮನ್ನು ಈ ಯತಿಪುಂಗವರು ಗೆದ್ದು ನಮ್ಮ ಮಾನ ಕಳೆಯಬಹುದೆಂದು'  
ಓಡಿಹೋಗಲು ಇಚ್ಛಿಸುತ್ತಾರೆ. ಪೂರ್ಣಚಂದ್ರನ ಉದಯವಾಗುವವರೆಗೆ ಕತ್ತಲೆ ಇರುವಂತೆ, ತಾವು ಸಭೆಗೆ  
ದಯಮಾಡಿಸುವವರೆಗೆ ಮಾತ್ರ ದುರ್ವಾದಿಗಳ ಆಟೋಪವು. ತಮ್ಮ ದರ್ಶನಮಾತ್ರದಿಂದ ಅವರ ಸಾಮರ್ಥ್ಯವು  
ಕುಗ್ಗುತ್ತದೆ || ೨ ||

ಛಾಯಾಸಂಶ್ರಯೇಣ ಯಚ್ಚರಣಯೋರಾಯಾಮಿ ಸಾಂಸಾರಿಕಾ  
ಪಾಯಾನಲ್ಪತಮಾ ತಪವ್ಯತಿಕರವ್ಯಾಯಾಮ ವಿಕ್ಷೋಭಿತಾಃ |

ಆಯಾಂತಿ ಪ್ರಕಟಾಂ ಮುದಂ ಬುಧಜನಾ ಹೇಯಾನಿ ಧಿಕ್ಕೃತ್ಯ ನಃ

ಪಾಯಾಚ್ಛ್ರೀಜಯರಾಡ್‌ದೃಶಾಸರಸಿ ನಿರ್ಮಾಯಾನುಕಂಪಾದ್ರಯಾ || ೩ ||

ಸಂಸಾರತಾಪಕ್ಲಿನ್ನಾನಾಂ ಯದಂಘ್ರಿಭಾಯಾಶ್ರಯೇಣ ಸಕಲಾನಿಷ್ಟೇಷ್ಟನಿವೃತ್ತಿಪ್ರಾಪ್ತೌ ಭವತಃ ತಚ್ಚರಣಂ ಪ್ರಾರ್ಥಯತೇ - ಛಾಯೇತಿ || ಯಚ್ಚರಣಯೋಃ ಛಾಯಾಸಂಶ್ರಯೇಣ ಆಶ್ರಯೇಣ | ಆಯಾಮಿ ಸಾಂಸಾರಿಕಾಪಾಯಾನಲ್ಪತಮಾತಪವ್ಯತಿಕರವ್ಯಾಯಾಮವಿಕ್ಲೋಭಿತಾಃ | ಆಯಾಮೀ ಆಗಂತುಕೇ ಸಂಸಾರೇ ಭವಃ ಸಾಂಸಾರಿಕಃ ಸ ಚಾಸೌ ಅಪಾಯಃ ಕ್ಲೇಶಶ್ಚ ಸ ಏವ ಅಲ್ಪಾದನ್ಯೋ ಅನಲ್ಪಃ ಅನಲ್ಪ ಏವ ಅನಲ್ಪತಮಃ ಅತಿಶಯಾರ್ಥೇ ತಮಪ್ | ಸ ಚಾಸೌ ಆತಪಶ್ಚ ತಸ್ಯ ವ್ಯತಿಕರಃ ನ್ಯೂನಾಧಿಕಾಭಾವಲಕ್ಷಣೋ ವ್ಯತ್ಯಾಸಃ ತಸ್ಯ ವ್ಯಾಯಾಮಃ ವಿಶೇಷೇಣ ಸಂಚಾರಃ ತೇನ ವಿಕ್ಲೋಭಿತಾಃ ಶ್ರಾಂತಾಃ | ಬುಧಜನಾಃ ಜ್ಞಾನಿಜನಾಃ ಹೇಯಾನಿ ತ್ಯಾಜ್ಯಾನಿ ಅನಿಷ್ಟಾನೀತಿ ಯಾವತ್ | ಧಿಕ್ಕೃತ್ಯ ತಿರಸ್ಕೃತ್ಯ ಪ್ರಕಟಾಂ ಮುದಂ ಆಯಾಂತಿ | ಸಃ ಗುರುಃ | ಸರಸನಿರ್ಮಾಯಾನುಕಂಪಾದ್ರಯಾ ರಸೇನ ಸ್ನೇಹೇನ ಸಹಿತಾ | ಗುಣೇ ರಾಗೇ ದ್ರವೇ ರಸೇ ಇತ್ಯಮರಃ | ಸಾ ಚ ಸಾ ನಿರ್ಮಾಯಾ ನಿಷ್ಕಪಟಾ ಅನುಕಂಪಾ ಚ ತಯಾ ಆದ್ರಯಾ ದೃಶಾ ಜ್ಞಾನೇನ ನಃ ಪಾಯಾತ್ | ಜ್ಞಾನಂ ದತ್ವಾ ಅಸ್ಮಾನ್ ರಕ್ಷತು ಇತಿ ಹೃದಯಮ್ || ೩ ||

ಯಾವ ಚರಣಕಮಲಗಳ ನೆರಳನ್ನು ಆಶ್ರಯಿಸುವುದರಿಂದ ಆಗಂತುಕವಾದ ಅನೇಕ ಸಾಂಸಾರಿಕ ತಾಪಗಳೆಂಬ ಬಿಸಿಲಿನಲ್ಲಿ ಸಂಚರಿಸಿ ದಣಿದ ಸಜ್ಜನರು (ಜ್ಞಾನಿಗಳು) ಹೇಯವಾದ ಅನಿಷ್ಟಗಳನ್ನು ತಿರಸ್ಕರಿಸಿ ಶ್ರೇಷ್ಠವಾದ ಆನಂದವನ್ನು ಪಡೆಯುತ್ತಾರೋ ಅಂತಹ ಗುರುವರ್ಯರಾದ ಶ್ರೀಜಯಮುನಿಗಳು ಅಂತಃಕರಣಪೂರ್ವಕವಾದ ನಿಷ್ಕಪಟವಾದ ಜ್ಞಾನವನ್ನು ಕೊಟ್ಟು ನಮ್ಮನ್ನು ರಕ್ಷಿಸಲಿ || ೩ ||

ಶ್ರೀವಾಯ್ವಂಶಸುವಂಶಮೌಕ್ತಿಕಮಣೇಸ್ಸೇವಾವಿನಮ್ರಕ್ಷಮಾ

ದೇವಾಜ್ಞಾನತಮೋವಿಮೋಚನ ಕಲಾ ಜೈವಾತ್ಯಕಶ್ರೀನಿಧೇಃ |

ಶೈವಾದ್ವೈತಮತಾಟವೀಕಬಳನಾದಾವಾಗ್ನಿಲೀಲಾಜುಷಃ

ಕೋವಾದೀ ಪುರುತೋ ಜಯೀಶ್ವರಭವೇತ್ ತೇ ವಾದ ಕೋಲಾಹಲೇ || ೪ ||

ಗೃಹಾನ್ ಭಕ್ಷಯತಃ ಪುಂಸಃ ಕವಾಟಃ ಪರ್ಪಟಾಯತೇ ಇತ್ಯುಕ್ತನ್ಯಾಯೇನ ಅತಿಗರ್ವಿಣಾಂ ದುರ್ವಾದಿನಾಮೇವ ಆಟೋಪಸ್ಯ ಅವಸರಸ್ವರತೋ ನಾಸ್ತಿ ಕಿಂ ಪುನಃ ಯಸ್ಯ ಕಸ್ಯ ವಾದಿನ ಇತ್ಯೇತನ್ಮಹಾಮಾಹಾತ್ಮ್ಯಂ ವರ್ಣಯತಿ- ಶ್ರೀವಾಯ್ವಂಶೇತಿ || ಜಯೋ ಅಸ್ಯಾಸ್ತೀತಿ ಜಯೀ ಸ ಚಾಸೌ ಈಶ್ವರಃ ಸ್ವಾಮೀ ಚ ತತ್ಸಂಬುಧಿಃ ಹೇ ಜಯೀಶ್ವರ ! ಶ್ರೀವಾಯ್ವಂಶಸುವಂಶಮೌಕ್ತಿಕಮಣೇಃ | ಶ್ರೀಮಾಂಶ್ಚಾಸೌ ವಾಯ್ವಂಶಃ ಮಧ್ವಶ್ಚ ತಸ್ಯ ಶೋಭನಃ ವಂಶಃ ಸ ಏವ ಮೌಕ್ತಿಕೋ ಮುಕ್ತಾಸಮೂಹಃ ತಸ್ಯ ಮಣೇಃ | ಯಥಾ ಮುಕ್ತಾಮಾಲಾಯಾಃ ಪ್ರಕಾಶಕೋ ನಾಯಕಮಣಿಃ, ತಥಾ ಅಯಮಪಿ ವಂಶಸ್ಯ ಪ್ರಕಾಶಕಃ ಇತಿ ಹೃದಯಮ್ |

ಸೇವಾವಿನಮ್ರಕ್ಷಮಾದೇವಾಜ್ಞಾನತಮೋವಿಮೋಚನಕಲಾಜೈವಾತ್ಯಕಶ್ರೀನಿಧೇಃ ಸೇವಯಾ ವಿನಮ್ರಾಶ್ಚ ತೇ ಕ್ಷಮಾದೇವಾಶ್ಚ ಭೂದೇವಾಶ್ಚ | 'ವಿಪುಲಾ ಗಹ್ವರೀ ಧಾತ್ರೀ ಗೋವಿಲಾ ಕುಂಭಿನೀ ಕ್ಷಮಾ' ಇತ್ಯಮರಃ | ತೇಷಾಂ ಅಜ್ಞಾನಂ ತಮ ಇವ ತಸ್ಯ ವಿಮೋಚನಂ ತಸ್ಯ ಕಲಾ ಕೌಶಲಂ ತಸ್ಯ ಜೈವಾತ್ಯಕಸ್ಯ ಚಂದ್ರಸ್ಯ | ಜೈವಾತ್ಯಕಃ ಶಶಾಂಕೇತ್ಯಮರಃ | ಯಾ ಶ್ರೀಃ ತಸ್ಯಾಃ ನಿಧೇಃ ಆಶ್ರಯಸ್ಯ |

ಶೈವಾದ್ವೈತಮತಾಟವೀಕವಲನಾದಾವಾಗ್ನಿಲೀಲಾಜುಷಃ | ಶೈವಾನಾಂ ಶಿವಸರ್ವೋತ್ತಮತ್ವವಾದಿನಾಂ ಅದ್ವೈತಿನಾಂ ಅಭೇದವಾದಿನಾಂ ಚ ಯೇ ಮತೇ ತೇ ತವ ಅಟವ್ಯೌ ತಯೋಃ ಕವಲನಾಯಾಂ ಗ್ರಾಸೇ

ದಾವಾಗ್ನೇಃ ಲೀಲಾಂ ಜುಷತೀತಿ ತಥೋಕ್ತಃ | ತಸ್ಯ ತೇ ವಾದಕೋಲಾಹಲೇ ಪ್ರವರ್ತಮಾನ ಇತಿ ಶೇಷಃ |  
ಕೋಲಾಹಲಃ ಕಲಕಲಃ ಇತ್ಯಮರಃ | ಪುರತಃ ಕೋ ವಾದೀ ಭವೇತ್ ತಿಷ್ಠೇತ್ ಇತಿ ಭಾವಃ || ೪ ||

ಭೋ ಜಯಮುನೀಶ್ವರೇ ! ಶ್ರೀವಾಯುದೇವರ ಅವತಾರರಾದ ಶ್ರೀಮಧ್ವಾಚಾರ್ಯರ ಸಮೀಚೇನವಾದ  
ವಂಶವೆಂಬ ಮುಕ್ತಾಮಾಲೆಯ ಮಣಿಗಳಾದ (ಪ್ರಕಾಶಕರಾದ) ನಿವ್ಯಾಜಸೇವೆಯಿಂದ ನಮ್ರರಾದ ಭೂದೇವತೆಗಳ  
ಅಜ್ಞಾನವೆಂಬ ಕತ್ತಲೆಯನ್ನು ಖಂಡಿಸುವ ವಿಷಯದಲ್ಲಿ ಪೂರ್ಣಚಂದ್ರನಂತಿರುವ, ಶಿವಸರ್ವೋತ್ತಮತ್ವವಾದಿಗಳ  
ಅಭೇದವಾದಿಗಳ ಮನಗಳೆಂಬ ಅರಣ್ಯವನ್ನು ದಹಿಸುವಲ್ಲಿ ದಾವಾನಲದಂತಿರುವ ತಾವು ದುರ್ವಾದಿಗಳನ್ನು  
ಖಂಡಿಸುವ ಸಮಯದಲ್ಲಿ ಯಾವ ವಾದಿಯುತಾನೇ ತಮ್ಮೆದುರಿಗೆ ಬರಲು ಧೈರ್ಯಮಾಡಬಹುದು || ೪ ||

ನೀಹಾರಚ್ಛವಿಬಿಂಬನಿರ್ಗತಕರವ್ಯೂಹಾಪ್ನುತೇಂದೂಪಲಾನಾಹಾರ್ಯ-

ಶ್ರುತನೂತನಾಮೃತಪರೀವಾಹಾಳಿವಾಣೀಮುಚಃ |

ಊಹಾಗೋಚರಗರ್ವಪೀಡಿತಪಯೋವಾಹಾನಿಲಶ್ರೀಜುಷೋ

ಮಾಹಾತ್ಮ್ಯಂ ಜಯತೀರ್ಥವರ್ಯಭವತೋ ವ್ಯಾಹಾರಮತ್ಯೇತಿ ನಃ || ೫ ||

ತಾವಕಾನನ್ಯಾದೃಶಮಾಹಾತ್ಮ್ಯವರ್ಣನಂ ಅಸ್ಮಾಕಂ ನಾಸ್ತೀತ್ಯತ ಆಹ - ನೀಹಾರೇತಿ || ಹೇ ಜಯತೀರ್ಥವರ್ಯ  
! ಭವತೋ ಮಾಹಾತ್ಮ್ಯಂ ವ್ಯಾಹಾರಮತ್ಯೇತಿ | ವ್ಯಾಹಾರ ಉಕ್ತಿರ್ಲಪಿತಮಿತ್ಯಮರಃ | ಅತ್ಯೇತಿ ವ್ಯತಿಕ್ರಮತಿ |  
ಯಾವನ್ಮಾಹಾತ್ಮ್ಯವರ್ಣನಸಾಮರ್ಥ್ಯಂ ಅಸ್ಮಾಕಂ ನಾಸ್ತೀತಿ ಭಾವಃ | ಏತಾದೃಶವತಃ |

ನೀಹಾರಚ್ಛವಿಬಿಂಬನಿರ್ಗತಕರವ್ಯೂಹಾಪ್ನುತೇಂದೂಪಲಾನಾಹಾರ್ಯಶ್ರುತನೂತನಾಮೃತಪರೀವಾಹಾಲಿವಾಣೀಮುಚಃ  
ಃ | ನೀಹಾರವತ್ ಛವಿಃ ಕಾಂತಿಃ ಯಸ್ಯ ಸಃ ತಥೋಕ್ತಃ | ನೀಹಾರಸ್ತುಷಾರಸ್ತುಹಿನಂ ಹಿಮಮಿತ್ಯಮರಃ |

ಛವಿವಿದ್ಯುತಿದೀಪ್ತಯ ಇತಿ ಚ | ಚಂದ್ರಃ ತಸ್ಯ ಬಿಂಬಃ | ಬಿಂಬೋಸ್ತ್ರೀ ಮಂಡಲಂ ತ್ರಿಷು ಇತ್ಯಭಿಧಾನಾತ್ |

ತಸ್ಮಾನ್ನಿರ್ಗತಾನಾಂ ಕರಾಣಾಂ ಕಿರಣಾನಾಮ್ | ಭಾನುಃ ಕರೋ ಮರೀಚಿಃ ಸ್ತ್ರೀಮಿತ್ಯಮರಃ | ವ್ಯೂಹಃ ಸಮೂಹಃ  
ಸಮೂಹನಿವಹವ್ಯೂಹೇತ್ಯಮರಃ | ತೇನಾಪ್ನುತಶ್ಚಾಸೌ ಇಂದೂಪಲಃ ಚಂದ್ರಕಾಂತಮಣಿಶ್ಚ ತಸ್ಮಾತ್

ಅನಾಹಾರ್ಯೇಣ ಸ್ವಭಾವೇನ ಸೃತಾನಾಂ ನೂತನಾಮೃತಪರೀವಾಹಾನಾಂ ಹೃದಾನಾಂ ಜಲಃ | ಜಲೋಭಾಸಾಃ  
ಪರೀವಾಹಾಃ ಇತ್ಯಮರಃ | ಅಲಿವತ್ ಪಂಕ್ತಿವತ್ | ವೀರ್ಧ್ಯಾಲಿರಾವಲಿಃ ಪಂಕ್ತಿರಿತ್ಯಭಿಧಾನಮ್ | ವಾಣೀಂ

ಮೋಕ್ತಿ ಮುಂಚತೀತಿ ವಾಣೀಮುಕ್ ತಸ್ಯ | ಪುನಃ ಕಥಂಭೂತಸ್ಯ |

ಊಹಾಗೋಚರಗರ್ವಪೀಡಿತಪಯೋವಾಹಾನಿಲಶ್ರೀಜುಷಃ | ಊಹಸ್ಯ ಅಗೋಚರಃ ಅತರ್ಕ್ಯ ಇತ್ಯರ್ಥಃ | ತರ್ಕ  
ಊಹ ಇತ್ಯಮರಃ | ಗರ್ವೋ ಅಭಿಮಾನೋ ಯೇಷಾಂ ತೇ | ತೇ ಚ ತೇ ಪಂಡಿತಾಶ್ಚ ತ ಏವ ಪಯೋವಾಹಾಃ  
ಮೇಘಾಃ ತೇಷಾಂ ಅನಿಲಸ್ಯ ವಾಯೋಃ ಸಂಪದಂ ಜುಷತೀತಿ ತಥೋಕ್ತಃ ತಸ್ಯ || ೫ ||

ಚಂದ್ರನ ಬಿಂಬದಿಂದ ಹೊರಡುವ ಕಿರಣಗಳ ಸ್ಪರ್ಶದಿಂದ ಚಂದ್ರಕಾಂತಮಣಿಯು ಸ್ವಾಭಾವಿಕವಾಗಿ ಸುರಿಸುವ  
ಜಲಪ್ರವಾಹದಂತಿರುವ ವಾಣಿಯುಳ್ಳ, ಊಹಿಸಲು ಶಕ್ಯವಲ್ಲದಷ್ಟು ಗರ್ವಿಷ್ಠರಾದ ಪಂಡಿತರೆಂಬ ಮೇಘವೃಂದಕ್ಕೆ  
ಪ್ರಚಂಡಮಾರುತದಂತಿರುವ ತಮ್ಮ ಮಹಿಮೆಯನ್ನು ವರ್ಣಿಸಲು ನಮಗೆ ಸಾಮರ್ಥ್ಯವಿಲ್ಲ || ೫ ||

ವಂದಾರುಕ್ಷಿತಪಾಲಮೌಳಿವಿಲಸನ್ಮಂದಾರಪುಷ್ಪಾವಲೀ ಮಂದಾನ್ಯಪ್ರಸರ-

ನ್ಮರಂದಕಣಿಕಾ ವೃಂದಾದ್ರ್ವಪಾದಾಂಬುಜಃ |

ಕುಂದಾಭಾಮಲಕೀರ್ತಿರಾರ್ತಜನತಾ ವೃಂದಾರಕಾನೋ ಕಹಃ

ಸ್ವಂ ದಾಸಂ ಜಯತೀರ್ಥರಾಟ್ಸ್ವಕರುಣಾ ಸಂದಾನಿತಂ ಚಾಕ್ರಿಯಾತ್ || ೬ ||

ಭೂಭರಣಾರಾಧಿತಚರಣಾನ್ ಗುರುಚರಣಾನ್ ಕರುಣಾರಸಂ ಪ್ರಾರ್ಥಯತೇ- ವಂದಾವೀತಿ ||

ವಂದಾರವೀತ್ಯಾರಭ್ಯ ಪಾದಾಂಬುಜಃ ಇತ್ಯಂತಂ ಏಕಪದಮ್ | ವಂದಾರವ ಅಭಿವಾದಕಾಶ್ಚ ತೇ ಕ್ಷಿತಿಪಾಲಾಃ  
ರಾಜಾನಶ್ಚ | ವಂದಾರುರಭಿವಾದಕ ಇತ್ಯಮರಃ | ತೇಷಾಂ ಮೌಲಿಷು ವಿಲಸತಾಂ ಮಂದಾರಪುಷ್ಪಾಣಾಂ  
ಆವಲಯಃ ಪಂಕ್ತಯಃ ತಾಭ್ಯಃ | ಮಂದಾದನ್ಯಾ(ಮಂದಾನ್ಯಾಃ) ಬಹ್ವಯ ಇತ್ಯರ್ಥಃ | ತಾಶ್ಚ ತಾಃ ಪ್ರಸರಂತ್ಯಶ್ಚ ತಾ  
ಮರಂದಸ್ಯ ಪುಷ್ಪರಸಸ್ಯ ಕಣಿಕಾಶ್ಚ ತಾಸಾಂ ವೃಂದಂ | ತೇನ ಆದ್ರೌ ಚ ತೌ ಪಾದೌ ಚ | ತಾವಂಬುಜೇ ಇವ  
ಯಸ್ಯ ಸಃ ತಥೋಕ್ತಃ | ಕುಂದಾಭಾಮಲಕೀರ್ತಿಃ ಕುಂದೇನ ಕುಂದಪುಷ್ಪೇಣ ಆಭಾ ಸದೃಶೀ ಅಮಲಾ  
ಕೀರ್ತಿಯ್ಯಸ್ಯಾಸೌ ತಥೋಕ್ತಃ | ಆರ್ತಜನತಾವೃಂದಾರಕಾನೋಕಹಃ | ಆರ್ತಾ ಚ ಸಾ ಜನಾನಾಂ ಸಮೂಹೋ  
ಜನತಾ ಚ | ತಸ್ಯಾಃ | ವೃಂದಾರಕಾನೋಕಹಃ ವೃಂದಾರಕಾಃ ದೇವಾಃ ತೇಷಾಂ ಅನೋಕಹಃ ವೃಕ್ಷಃ ಕಲ್ಪತರುರಿತಿ  
ಯಾವತ್ | ಕಲ್ಪವೃಕ್ಷವತ್ ಸ್ವಾಶ್ರಿತಕಾಮಿತದಾತೇತಿ ಭಾವಃ | ವೃಂದಾರಕಾ ದೈವತಾನೀತ್ಯಮರಃ | ಅನೋಕಹಃ  
ಕುಟಃ ಶಾಲ ಇತ್ಯಮರಃ | ಜಯತೀರ್ಥರಾಟ್ ಸ್ವಂ ದಾಸಂ ಮಾಂ ಸ್ವಸ್ಯ ಕರುಣಯಾ ಸಂದಾನಿತಂ ಬದ್ಧಂ  
ಕ್ರಿಯಾತ್ ಕುರ್ಯಾತ್ ಡುಕ್ಯೌ ಕರಣ ಇತಿ ಧಾತುಃ | ಬದ್ಧೇ ಸಂದಾನಿತಂ ಮೂತಮಿತ್ಯಮರಃ || ೬ ||  
(ಭಕ್ತಿವಿವಶರಾಗಿ) ವಂದಿಸುವ ರಾಜರ ಶಿರಸ್ಸಿನಲ್ಲಿ ಶೋಭಿಸುವ ಮಂದಾರಪುಷ್ಪಗಳ ಸಮೂಹದಿಂದ  
ಹರಿಯುತ್ತಿರುವ ವಿಪುಲವಾದ ಪುಷ್ಪರಸದಿಂದ ತೋಯಿದ ಪಾದಕಮಲಗಳುಳ್ಳ ಕುಂದಪುಷ್ಪದಂತೆ ನಿರ್ಮಲವಾದ  
ಕೀರ್ತಿಯುಳ್ಳ ಆರ್ತಜನರ ವೃಂದಕ್ಕೆ ಕಲ್ಪವೃಕ್ಷದಂತಿರುವ ಶ್ರೀಜಯರಾಜರು ತಮ್ಮ ದಾಸನಾದ ನನ್ನನ್ನು ತಮ್ಮ  
ಕರುಣಾಪಾಶದಿಂದ ಬಂಧಿಸಲಿ || ೬ ||

ಶ್ರೀದಾರಾಂಘ್ರಿನತಃ ಪ್ರತೀಪಸುಮನೋ ವಾದಾಹವಾಟೋಪ-

ನಿರ್ಭೇದಾತಂದ್ರಮತಿಸ್ಸಮಸ್ತವಿಬುಧಾ ಮೋದಾವಳೀ ದಾಯಕಃ |

ಗೋದಾವರ್ಯುದಯತ್ತರಂಗನಿಕರ ಪ್ರೀದಾಯಗಂಭೀರಗೀಃ

ಪಾದಾಬ್ಜಪ್ರಣತೇ ಜಯೀ ಕಲಯತು ಸ್ವೇದಾಸವರ್ಗೇಪಿ ಮಾಂ || ೭ ||

ಶಿಷ್ಣಾಶಿಷ್ಣೇಷ್ಣಾನಿಷ್ಣದಾತುರ್ಗುರೋಃ ಸೇವಾಂ ಪ್ರಾರ್ಥಯತೇ- ಶ್ರೀದಾರೇತಿ || ಶ್ರೀಃ ದಾರಾಃ ಯಸ್ಯ ಸಃ  
ತಥೋಕ್ತಃ ಪುಂಸಿ ಚ ದಾರಾಃ ಶಬ್ದಃ ನಿತ್ಯಂ ಬಹುಪಚನಮ್ | ಹೃತಾಶ್ಚ ದಾರಾಃ ಸುನ್ಯಶಂಸಕೇನೇತಿ  
ಪ್ರಯೋಗಾಚ್ಚ | ತಸ್ಯ ಅಂಘ್ರಯೋಶ್ಚರಣಯೋರ್ನತಃ |  
ಪ್ರತೀಪಸುಮನೋವಾದಾಹವಾಟೋಪನಿರ್ಭೇದಾತಂದ್ರಮತಿಃ | ಪ್ರತೀಪಾಃ ದ್ವೇಷಿಣಶ್ಚ ತೇ ಸುಮನಸಃ ಪಂಡಿತಾಶ್ಚ  
| ಸುಮನಾ ವಿಬುಧೋ ವೇಧಾ ಇತ್ಯಮರಃ | ತೇಷಾಂ ವಾದಾಖ್ಯಾಹವಸ್ಯಾಟೋಪಃ ಸಂಭ್ರಮಃ |  
ಆಟೋಪಸಂಭ್ರಮಾವಿತ್ಯಮರಃ | ತಸ್ಯ ನಿರ್ಭೇದೇ ವಿದಾರಣೇ ಅತಂದ್ರಾ ಆಲಸ್ಯರಹಿತಾ ಮತಿಃ ಯಸ್ಯ ಸಃ  
ತಥೋಕ್ತಃ | ತಂದ್ರೀ ನಿದ್ರಾಪ್ರಮೀಲಯೋರಿತ್ಯಮರಃ | ತಂದ್ರೇತಿ ಪಾಠಾತ್ಪ್ರಕೃತಪ್ರಯೋಗಃ |  
ಸಮಸ್ತವಿಬುಧಾಮೋದಾವಲೀದಾಯಕಃ | ಸಮಸ್ತವಿಬುಧಾನಾಂ ಆಮೋದಾವಲೇಃ ಸಂತೋಷಪಂಕ್ತೇಃ  
ದಾಯಕೋ ದಾತಾ | ಗೋದಾವರ್ಯುದಯತ್ತರಂಗನಿಕರಪ್ರೀದಾಯಿಗಂಭೀರಗೀಃ | ಗೋದಾವರ್ಯಾಂ  
ಉದಯಂತೋ ಯೇ ತರಂಗಾಃ ತೇಷಾಂ ನಿಕರಸ್ಯ ಸಮೂಹಸ್ಯ ಪ್ರೀದಾಯಿನೀ ಲಜ್ಜಾಪ್ರದಾ ಗಂಭೀರಾ ಗೀಃ  
ಯಸ್ಯಾಸೌ ತಥೋಕ್ತಃ | ನದ್ಯಃ ಖಿಲು ಗಂಭೀರತರಂಗಾಃ ಪರಂಪರಾಶೀಘ್ರಗಾಮಿನ್ಯಃ  
ತತೋಪ್ಯತಿಗಂಭೀರಶೀಘ್ರಗಾಮಿತ್ವಾದ್ವಾಚಾಂ ತದಪೇಕ್ಷಯಾ ತರಂಗಾಣಾಂ ಲಜ್ಜೇತ್ಯುತ್ಪ್ರೇಕ್ಷಾ | ಜಯೀ |  
ಪಾದಾವಬ್ಜೇ ಇವ ತಯೋಃ | ಪ್ರಣತೇ ಸ್ವೇ ದಾಸವರ್ಗೇ ಮಾಮಪಿ ಕಲಯತು ಕರೋತು ಇತ್ಯರ್ಥಃ || ೭ ||

ಲಕ್ಷ್ಮೀಪತಿಯಪಾದಭಕ್ತರಾದ, ದ್ವೇಷಿಗಳ ದುರ್ವಾದಿಪಂಡಿತರ ವಾದಸಂಭ್ರಮವನ್ನು ಖಂಡಿಸುವಲ್ಲಿ  
ಆಲಸ್ಯರಹಿತವಾದ, ಬುದ್ಧಿಯುಳ್ಳ, ಸ್ವೀಯರಾದ ಸಮಸ್ತಪಂಡಿತರಿಗೆ ಆನಂದಾಮೃತವನ್ನು ದಯಪಾಲಿಸುವಂತಹ,  
ಗೋದಾವರೀನದಿಯ ಉಚ್ಚತರಂಗಗಳನ್ನು ಹೀಯಾಳಿಸುವಂತಹ ವಾಕ್ತರಂಗಗಳುಳ್ಳ ಶ್ರೀಜಯತೀರ್ಥರು, ತಮ್ಮ,  
ಪಾದಸೇವಕವರ್ಗದಲ್ಲಿ ನನ್ನನ್ನು ಸ್ವೀಕರಿಸಲಿ || ೭ ||

ವಿದ್ಯಾವಾರಿಜಷಂಡಚಂಡಕಿರಣೋ ವಿದ್ಯಾಮದಕ್ಷೋದಯದ್ವಾ-  
ದ್ಯಾಳೀಕದಳೀಭಿದಾಮರಕರೀ ಹೃದ್ಯಾತ್ಮ ಕೀರ್ತಿಕ್ರಮಃ |  
ಪದ್ಯಾಬೋಧತತೇವಿನಮ್ನ ಸುರರಾಡುದ್ಯಾನಭೂಮೀರುಹೋ  
ದದ್ಯಾತ್ ಶ್ರೀಜಯತೀರ್ಥರಾಡ್ಧಿಯಮುತಾವದ್ಯಾನಿ ಭಿಂದ್ಯಾನ್ಮಮ || ೮ ||

ಅನಿಷ್ಟನಿರಾಸಪೂರ್ವಕೇಷ್ಟಮೇವ ಪ್ರಾರ್ಥಯತೇ- ವಿದ್ಯೇತಿ || ವಿದ್ಯಾವಾರಿಜಷಂಡಚಂಡಕಿರಣಃ ||  
ವಿದ್ಯಾಲಕ್ಷಣಕಮಲಸಮೂಹವಿಕಾಸೇ ಚಂಡಕಿರಣಃ ಸೂರ್ಯಃ | ವಿದ್ಯಾಮದಕ್ಷೋದಯದ್ವಾದ್ಯಾಲೀಭಿದಾಮರಕರೀ  
| ವಿದ್ಯಾಮದೇನ ಕ್ಷೋದಯಂತಃ | ಕ್ಷುತ್ಕ್ಷುಂತಶ್ಚ ತೇ ವಾದಿನಶ್ಚ | ವಿದ್ಯಾಮದೋದ್ರಿಕ್ತಾ ಇತಿ ಯಾವತ್ |  
ತೇಷಾಂ ಆಲಿಃ ಪಂಕ್ತಿಃ ಏವ ಕದಲೀ ತಸ್ಯಾಃ ಬಿಧಾಯಾಂ ಅಮರಕರೀ ಐರಾವತಃ | ಹೃದ್ಯಾತ್ಮಕೀರ್ತಿಕ್ರಮಃ |  
ಹೃದ್ಯಾ ಮನೋಹರಾ ಚ ಸಾ ಆತ್ಮನಃ ಕೀರ್ತಿಶ್ಚ ತಸ್ಯಾಃ ಕ್ರಮಃ ಪರಂಪರಾ ಯಸ್ಯಾಸೌ ತಥೋಕ್ತಃ |  
ಬೋಧತತೇಃ ಜ್ಞಾನಸಮೂಹಸ್ಯ ಪದ್ಯಾ ಮಾರ್ಗರೂಪಃ | ಸರಣಿಃ ಪದ್ಧತಿಃ ಪದ್ಯೇತ್ಯಮರಃ |  
ವಿನಮ್ರಸುರರಾಡುದ್ಯಾನಭೂಮೀರುಹೋ ವಿನಮ್ರಾಣಾಂ ವಿನೀತಾನಾಂ, ಸುರರಾಟ್ ಇಂದ್ರಃ ತಸ್ಯ ಉದ್ಯಾನಂ  
ವನಂ ತಸ್ಮಿನ್ ವಿದ್ಯಮಾನೋ ಯೋ ಭೂಮೀರುಹಃ ವೃಕ್ಷಃ | ಕಲ್ಪವೃಕ್ಷ ಇತಿ ಯಾವತ್ | ತದ್ವತ್ ಕಾಮಿತದಃ  
ಇತಿ ಭಾವಃ | ಶ್ರೀಜಯತೀರ್ಥರಾಟ್ ಧಿಯಂ ಜ್ಞಾನಂ ಮಮ ದದ್ಯಾತ್ | ದಾ ದಾನ ಇತಿ ಧಾತುಃ |  
ಉತಾನಂತರಂ ಅವದ್ಯಾನಿ ಅಜ್ಞಾನಾದಿ ದೋಷಾನ್ ಭಿದ್ಯಾತ್ ನಾಶಯೇತ್ | ಭಿದ್ ವಿದಾರಣ ಇತಿ ಧಾತುಃ ||  
೮ ||

ವಿದ್ಯೆ ಎಂಬ ಕಮಲಸಮೂಹಕ್ಕೆ ಸೂರ್ಯನಂತಿರುವ, ವಿದ್ಯೆಯಿಂದ ಮತ್ತರಾದ ವಾದಿಗಳ ಸಮೂಹವೆಂಬ  
ಬಾಳೆಯತೋಟಕ್ಕೆ ಐರಾವತದಂತಿರುವ, ಮನೋಹರವಾದ ಕೀರ್ತಿಪರಂಪರೆಯುಳ್ಳ, ಜ್ಞಾನಕ್ಕೆ ಮಾರ್ಗರೂಪರಾದ,  
ತಮ್ಮ ಪಾದದಲ್ಲಿ , ವಿನಮ್ರರಾದ ಸಜ್ಜನರಿಗೆ ಕಲ್ಪವೃಕ್ಷದಂತಿರುವ, ಶ್ರೀಮಜ್ಜಯಮುನೀಶ್ವರರು, ನನಗೆ  
ಸದ್ಬುದ್ಧಿಯನ್ನು ದಯಪಾಲಿಸಲಿ. ಅನಂತರ ನನ್ನ ಅಜ್ಞಾನಾದಿ ದೋಷಗಳನ್ನು ನಾಶಮಾಡಲಿ || ೮ ||

ಆಭಾಸತ್ವಮಿಯಾಯತಾರ್ಕಿಕಮತಂ ಪ್ರಾಭಾಕರಪ್ರಕ್ರಿಯಾ  
ಶೋಭಾಂ ನೈವ ಬಭಾರ ದೂರನಿಹತಾ ವೈಭಾಷಿಕಾದ್ಯುಕ್ತಯಃ |  
ಹ್ರೀಭಾರೇಣ ನತಾಶ್ಚ ಸಂಕರಮುಖಾಃ ಕ್ಷೋಭಾಕರೋ  
ಭಾಸ್ಕರ ಶ್ರೀಭಾಷ್ಯಂ ಜಯಯೋಗಿನಿ ಪ್ರವದತಿ ಸ್ವಾಭಾವಿಕೋದ್ಯನ್ಮತೌ || ೯ ||

ಮಹಾಶಾಸ್ತ್ರವ್ಯಾಖ್ಯಾತ್ವತ್ವರೂಪಮಾಹಾತ್ಮ್ಯಂ ವರ್ಣಯತಿ - ಆಭಾಸತ್ವಮಿತಿ || ಜಯಯೋಗಿನಿ ಶ್ರೀಭಾಷ್ಯಂ  
ಶ್ರೀಮಚ್ಚ ತದ್ಭಾಷ್ಯಂ ಬ್ರಹ್ಮಸೂತ್ರಭಾಷ್ಯಂ ಚ | ಶ್ರೀಮತತ್ವೋಕ್ತಾ ಇತರ ಭಾಷ್ಯಾಣಾಂ ಅಶ್ರೀಮತತ್ವಂ ಉಕ್ತಂ  
ಭವತಿ | ತತ್ ಪ್ರವದತಿ ವ್ಯಾಖ್ಯಾತಿ ಸತಿ ತಾರ್ಕಿಕಮತಂ ಆಭಾಸತ್ವಂ ಇಯಾಯ ಪ್ರಾಪ || ಪ್ರಾಭಾಕರಾಣಾಂ  
ಪ್ರಕ್ರಿಯಾ ಶೋಭಾಂ ನೈವ ಬಭಾರ | ವೈಭಾಷಿಕಾ ಬೌದ್ಧಾಃ ಏವ ಆದಯಃ ಯೇಷಾಂ ತೇ | ತೇಷಾಂ ಉಕ್ತಯಃ  
ವಚನಾನಿ ದೂರನಿಹಿತಾಃ ದೂರೀಕೃತಾಃ || ಸಂಕರಮುಖಾಃ ಹ್ರೀಭಾರೇಣ ನತಾಃ || ಭಾಸ್ಕರಃ ಕ್ಷೋಭಾಯಾಃ

ಆಕರಃ ಅಸ್ಯ ಯೋಭೂದಿತಿ ಶೇಷಃ || ತದುತ್ಕರ್ಷದರ್ಶನೇನ ಚಿಂತಾಕುಲೋಭೂದಿತಿ ಭಾವಃ || ನನು  
ಏತಾದೃಶಸಾಮರ್ಥ್ಯಂ ಅಸ್ಯ ಕಥಂ ಸಂಗಚ್ಛತ ಇತ್ಯತ ಉಕ್ತಂ ಸ್ವೇತಿ || ಸ್ವಾಭಾವಿಕಾ ಉದ್ಯಂತೀ ಉತ್ಕೃಷ್ಟಾ  
ಮತಿಯಸ್ತಾಸೌ ತಥೋಕ್ತಃ | ತಸ್ಮಿನ್ || ೯ ||

ಸ್ವಾಭಾವಿಕವಾದ ಶ್ರೇಷ್ಠಬುದ್ಧಿಶಕ್ತಿಯುಳ್ಳ ಶ್ರೀಮಜ್ಜಯತೀರ್ಥಶ್ರೀಮಚ್ಚರಣರು ಶ್ರೀಮಧ್ವಾಚಾರ್ಯರಿಂದ  
ರಚಿತವಾದ ಶ್ರೀಮದ್ಬ್ರಹ್ಮಸೂತ್ರಭಾಷ್ಯವನ್ನು ವ್ಯಾಖ್ಯಾನ ಮಾಡುವಾಗ, ತಾರ್ಕಿಕರ ಮತವು ಆಭಾಸವಾಯಿತು  
(ಅಪ್ರಾಮಾಣಿಕವಾಯಿತು); ಪ್ರಾಭಾಕರರ ಪ್ರಕ್ರಿಯೆ ಶೋಭಿಸಲಿಲ್ಲ ; ಬೌದ್ಧರೇ ಮೊದಲಾದವರ ಯುಕ್ತಿಗಳು  
ನಿರಾಕೃತವಾದವು; ಸಂಕರಮೊದಲಾದವರು ಲಜ್ಜೆಯಿಂದ ಬಗ್ಗಿದರು; ಭಾಸ್ಕರಾಚಾರ್ಯರು (ಶ್ರೀಜಯತೀರ್ಥರ  
ಉತ್ಕರ್ಷದಿಂದ) ಚಿಂತಾಕುಲರಾದರು || ೯ ||

ಬಂಧಾನಸ್ಸರಸಾರ್ಥಶಬ್ದವಿಲಸದ್ಬಂಧಾಕರಾಣಾಂ ಗಿರಂ  
ಭಂದಾನೋರ್ಕವಿಭಾವರೀಭವರ್ಘುರೀಸಂಧಾಯಿನಾ ತೇಜಸಾ |  
ರುಂಧಾನೋ ಯಶಸಾ ದಿಶಃ ಕವಿಶಿರಸ್ಸಂಧಾರ್ಯಮಾಣೇನ ಮೇ  
ಸಂಧಾನಂ ಸ ಜಯೀಪ್ರಸಿದ್ಧಹರಿಸಂಬಂಧಾಗಮಸ್ಯ ಕ್ರಿಯಾತ್ || ೧೦ ||

ಸಚ್ಚಾಸ್ತ್ರನಿಷ್ಠಾಂ ಪ್ರಾರ್ಥಯತೇ -ಬಂಧಾನ ಇತಿ || ಸರಸಾರ್ಥಶಬ್ದವಿಲಸದ್ಬಂಧಾಕರಾಣಾಮ್ || ರಸೈಃ  
ಶೃಂಗಾರಾದಿರಸೈಃ ಸಹಿತೋ ಅರ್ಥೋ ಯೇಷಾಂ ತೇ ಸರಸಾರ್ಥಾಃ ತೇ ಚ ತೇ ಶಬ್ದಾಶ್ಚ | ತೈಃ ವಿಲಸಂತಶ್ಚ ತೇ  
ಬಂಧಾಃ ಪ್ರಬಂಧಾಶ್ಚ | ತೇಷಾಂ ಆಕರಾಣಾಂ ಆಶ್ರಯಾಣಾಂ ಗಿರಾಂ ವಾಚಾಂ ಬಂಧಾನಃ |  
ಅರ್ಕವಿಭಾವರೀಭವರ್ಘುರೀಸಂಧಾಯಿನಾ | ಅರ್ಕಸ್ಯ ವಿಭಾದ್ಯುತಿಃ ತಸ್ಯಾಃ ಪರೀಭವಃ ಪರಾಭವಃ ತಸ್ಯ ಝರೀ  
ಪರಂಪರಾ ತಸ್ಯಾಃ ಸಂಧಾಯಿನಾ | ಸೂರ್ಯಪ್ರಭಾತಿರಸ್ಕಾರಿಣೇತಿ ಯಾವತ್ | ತೇಜಸಾ ಇಂಧಾನಃ ಪ್ರಕಾಶಮಾನಃ  
| ಕವಿಶಿರಃ ಸಂಧಾರ್ಯಮಾಣೇನ ಕವಿಭಿಃ ಶಿರಸಾ ಸಂದ್ರೀಯಮಾಣೇನ || ಯಶಸಾ ದಿಶಃ ರುಂಧಾನಃ ನಿರೋದ್ಧಾ  
| ಸಃ ಜಯೀ ಮೇ ಪ್ರಸಿದ್ಧಶ್ಚಾಸೌ ಹರಿಸಂಬಂಧಾಗಮಃ ವಿಷ್ಣುಸರ್ವೋತ್ತಮತ್ವಪ್ರತಿಪಾದಕಶಾಸ್ತ್ರಂ ಚ ತಸ್ಯ  
ಸಂಧಾನಂ ಸಂಯೋಗಂ ಕುರ್ಯಾತ್ || ೧೦ ||

ಶೃಂಗಾರರಸಗಳಿಂದ ಯುಕ್ತವಾದ ಅರ್ಥೋಪೇತಶಬ್ದಗಳಿಂದ ರಾಜಿಸುವ ಪ್ರಬಂಧಗಳಿಗೆ ಆಶ್ರಯವಾದ  
ಟೀಕೆಯನ್ನು ರಚಿಸಿದ, ಸೂರ್ಯನ ತೇಜಸ್ಸನ್ನು ಧಿಕ್ಕರಿಸುವ ಪ್ರತಿಭೆಯಿಂದ ಪ್ರಕಾಶಮಾನರಾದ, ಜ್ಞಾನಿಗಳಿಂದ  
ಸ್ತುತೃವಾದ ಕೀರ್ತಿಯಿಂದ ದಶ ದಿಕ್ಕುಗಳನ್ನು ನಿರೋಧಿಸಿದ ಶ್ರೀಜಯತೀರ್ಥರು  
ಪ್ರಮಾಣಪ್ರಸಿದ್ಧವಿಷ್ಣುಸರ್ವೋತ್ತಮತ್ವಪ್ರತಿಪಾದಕವಾದ ಸಚ್ಚಾಸ್ತ್ರದ (ಅಧ್ಯಯನರೂಪ) ಸಂಬಂಧವು ನನಗೆ  
ಆಗುವಂತೆ ಅನುಗ್ರಹಿಸಲಿ || ೧೦ ||

ಸಂಖ್ಯಾವಿದ್ಗಣನೀಯಮಾನಚರಿತಸ್ಸಾಂಖ್ಯಾಕ್ಷಪಾದಾದಿ-  
ನಿಸ್ಸಂಖ್ಯಾಸತ್ಸಮಯಿಪ್ರಭೇದಪಟಿಮಪ್ರಖ್ಯಾತವಿಖ್ಯಾತಿಗಃ |  
ಮುಖ್ಯಾವಾಸಗೃಹಂ ಕ್ಷಮಾದಮ ದಯಾ ಮುಖ್ಯಾಮಲ ಶ್ರೀಧುರಾಂ  
ವ್ಯಾಖ್ಯಾನೇ ಕಲಯೇದ್ರತಿಂ ಜಯವರಾಭಿಖ್ಯಾಧರೋ ಮದ್ಗುರುಃ || ೧೧ ||

ಕವಿಗಣನೀಯಮಾನತ್ವಾದಿ ಮಾಹಾತ್ಮ್ಯಮಾಹ- ಸಂಖ್ಯಾವದಿತಿ || ಸಂಖ್ಯಾವದ್ಭಿಃ ಪಂಡಿತೈಃ ಗೀಯಮಾನಂ  
ಸ್ತೂಯಮಾನಂ ಚರಿತಂ ಚರಿತ್ರಂ ಯಸ್ಯಾಸೌ ತಥೋಕ್ತಃ | ಸಂಖ್ಯಾವಾನ್ ಪಂಡಿತಃ ಕವಿರಿತ್ಯಭಿಧಾನಮ್ |  
ಸಾಂಖ್ಯಾಕ್ಷಪಾದಾದಿನಿಸ್ಸಂಖ್ಯಾಸತ್ಸಮಯಿಪ್ರಭೇದಪಟಿಮಪ್ರಖ್ಯಾತವಿಖ್ಯಾತಿಗಃ | ಸಾಂಖ್ಯಾಶ್ಚ ಅಕ್ಷಪಾದಾಶ್ಚ ತ

ಏವಾದಯೋ ಯೇಷಾಂ ತೇ | ತೇ ಚ ತೇ ನಿಸ್ಸಂಖ್ಯಾಃ ಅಪರಿಮಿತಾಶ್ಚ ತೇ ಅಸತ್ಸಮಯಿನಃ ದುಃಶಾಸ್ತ್ರೀಣಶ್ಚ |  
ತೇಷಾಂ ಪ್ರಭೇದೇ ಪಟಿಮಾ ಪಟುತ್ವಂ ತೇನ ಪ್ರಖ್ಯಾತೇಷು ಮಧ್ಯೇ ವಿಶೇಷೇಣ ಖ್ಯಾತಿಂ ಗಚ್ಛತಿ ಪ್ರಾಪ್ನೋತಿತಿ  
ತಥೋಕ್ತಃ | ಕ್ಷಮಾ, ದಮಃ ಇಂದ್ರಿಯನಿಗ್ರಹಶ್ಚ ದಯಾ ಚ ತಾಸಾಂ ಮುಖ್ಯಾ ಚ ಸಾ ಅಮಲಾ ಚ ಸಾ ಶ್ರೀಶ್ಚ  
ತಸ್ಯಾಃ | ಧೂಃ ಭಾರೋ ಯೇಷಾಂ ತೇ | ತೇಷಾಂ ಮುಖ್ಯಾವಾಸಗೃಹಂ ಮುಖ್ಯಶ್ಚಾಸೌ ಆವಾಸಶ್ಚ ತಸ್ಯ ಗೃಹಂ  
ಆಶ್ರಯಃ | ಜಯವರಾಭಿಖ್ಯಾಧರಃ ಧರತೀತಿ ಧರಃ ಜಯವರ ಇತಿ ಅಭಿಖ್ಯಾಯಾಃ ನಾಮ್ನಃ ಧರಃ ಮಮಗುರುಃ  
ಮದ್ಗುರುಃ ಮಧ್ವಾಗಮವ್ಯಾಖ್ಯಾನೇ ಸ್ವಕೃತಸಚ್ಛಾಸ್ತ್ರವ್ಯಾಖ್ಯಾನೇ ರತಿಂ ಆಸಕ್ತಿಂ ಕಲಯೇತ್ ದದ್ಯಾತ್ || ೧೧ ||  
ಜ್ಞಾನಿವರೇಣ್ಯರಿಂದ ಸ್ತುತ್ಯವಾದ ಚರಿತ್ರೆಯುಳ್ಳ, ಸಾಂಖ್ಯ ಅಕ್ಷಪಾದರೇ ಮೊದಲಾದ ದುರ್ವಾದಿಗಳನ್ನು ನಿಗ್ರಹಿಸುವ  
ಪಟುಗಳೆಂದು ಪ್ರಖ್ಯಾತರಾದವರಲ್ಲಿ ವಿಶೇಷವಾಗಿ ಖ್ಯಾತರಾದ, ಕ್ಷಮಾ ಇಂದ್ರಿಯನಿಗ್ರಹ ಮೊದಲಾದ ಗುಣಗಳಿಗೆ  
ಮುಖ್ಯಾಶ್ರಯರಾದ 'ಜಯವರ' ಎಂಬ ನನ್ನ ಗುರುವರ್ಯರು, ತಮ್ಮ ಮಧ್ವಾಗಮವ್ಯಾಖ್ಯಾನರೂಪವಾದ  
ಟೀಕಾಗ್ರಂಥಗಳಲ್ಲಿ ನನಗೆ ಆಸಕ್ತಿಯನ್ನು ದಯಪಾಲಿಸಲಿ || ೧೧ ||

ಆಸೀನೋಮರುದಂಶದಾಸಸುಮನೋ ನಾಸೀರದೇಶೇಕ್ಷಣಾದ್-

ದಾಸೀಭೂತವಿಪಕ್ಷವಾದಿವಿಸರಶ್ಯಾಸೀಸಮಸ್ತೈನಸಾಂ |

ವಾಸೀಹೃತ್ಸುತಾಂ ಕಲಾನಿವಸಿವಹ ವಿನ್ಯಾಸೀ ಮಮಾನಾರತಂ

ಶ್ರೀಸೀತಾರಮಣಾರ್ಚಕಸ್ಸಜಯರಾಡಾಸೀದತಾಂ ಮಾನಸೇ || ೧೨ ||

ಆಸೀನ ಇತಿ || ಸಃ ಶ್ರೀಸೀತಾರಮಣಾರ್ಚಕಃ ಜಯರಾಟ್ ಮಮ ಮಾನಸೇ ಅನಾರತಂ ನಿರಂತರಂ ಆಸೀದತಾಂ  
ತಿಷ್ಠತು || ಕೀದೃಶ ಇತ್ಯತ ಆಹ- ಮರುದಿತಿ || ಮರುದಂಶೋ ಮಧ್ವಃ ತಸ್ಯ ದಾಸಾ ಯೇ ಸುಮನಸಃ ಪಂಡಿತಾಃ  
ತೇಷಾಂ ಮಧ್ಯೇ ನಾಸೀರದೇಶೇ ಅಗ್ರಭೂಮೌ ಆಸೀನಃ | ಪಂಡಿತಸಮೂಹಮಧ್ಯೇ ಅಗ್ರಪ್ರದೇಶಗತ ಇತಿ ಭಾವಃ  
| ಕ್ಷಣಾತ್ ದಾಸೀಭೂತಾಶ್ಚ ತೇ ವಿಪಕ್ಷಾಃ ಶತ್ರವಶ್ಚ ತೇ ವಾದಿನಾಶ್ಚ ತೇಷಾಂ ವಿಸರಃ ಯಸ್ಯಾಸೌ ತಥೋಕ್ತಃ |  
ಸಂದೋಹವಿಸರವ್ರಜಾ ಇತ್ಯಭಿಧಾನಾತ್ | ಸಮಸ್ತೈನಸಾಂ ಸರ್ವಪಾಪಾನಾಮ್ | ಕಲುಷಂ  
ವೃಜಿನ್ಯೋಘಾಮಿತ್ಯಮರಃ | ಶಾಸೀ ಪರಿಹರ್ತಾ | ಸತಾಂ ಹೃತ್ಸು ವಾಸಃ ಅಸ್ಯ ಅಸ್ತಿತಿ ವಾಸೀ | ಕಲಾನಾಂ  
ಕೌಶಲಾನಾಂ ನಿವಹಸ್ಯ ಸಮೂಹಸ್ಯ ವಿನ್ಯಾಸಃ ಅಸ್ತಿತಿ ತಥೋಕ್ತಃ || ೧೨ ||

ಶ್ರೀಮರುದವತಾರರಾದ ಶ್ರೀಮಧ್ವಾಚಾರ್ಯರ ದಾಸರಾದ ಪಂಡಿತರಲ್ಲಿ ಅಗ್ರಗಣ್ಯರಾದ, ಕ್ಷಣದಲ್ಲಿ ದುರ್ವಾದಿಗಳ  
ಸಮೂಹವನ್ನು ನಿಗ್ರಹಿಸಿ ದುರ್ವಾದಿಗಳನ್ನು ಸ್ವೀಯದಾಸರನ್ನಾಗಿ ಮಾಡಿಕೊಂಡ, ಸಕಲಪಾಪಗಳನ್ನು ಪರಿಹರಿಸುವ,  
ಸಜ್ಜನರ ಹೃದಯಮಂದಿರದಲ್ಲಿ ರಾಜಿಸುವ, ಕಲಾಕೌಶಲಗಳುಳ್ಳಂತಹ, ಶ್ರೀಮೂಲಸೀತಾರಮಣನ್ನು ಪೂಜಿಸುವ  
ಶ್ರೀಜಯತೀರ್ಥರು ನನ್ನ ಮನೋಮಂದಿರದಲ್ಲಿ ಸರ್ವದಾ ಸನ್ನಿಹಿತರಾಗಲಿ || ೧೨ ||

ಪಕ್ಷೀಶಾಸನಪಾದಪೂಜನರತಃ ಕಕ್ಷೀಕೃತೋದ್ಯದ್ಯಯೋ ಲಕ್ಷೀಕೃತ್ಯ

ಸಭಾತಲೇ ರಟದಸತ್ಪಕ್ಷೀಶ್ವರಾನಾಕ್ಷಿಪತ್ |

ಅಕ್ಷೀಣಪ್ರತಿಭಾಪರೋವಿಧಿಸರೋಜಾಕ್ಷೀ ವಿಹಾರಾಕರೋ

ಲಕ್ಷ್ಮೀನ್ನಃ ಕಲಯೇಜ್ಜಯೀ ಸುಚಿರಮಧ್ಯಕ್ಷೀಕೃತಕ್ಲೋಭಣಾಮ್ || ೧೩ ||

ಅಥ ಸಮಾಪಿತಸ್ತವೋ ಭಗವಾನ್ ಕವಿಕುಲಚೂಡಾಮಣಿಃ ಗ್ರಂಥಕರ್ತಾ ಯಥಾ ಖಲು ಭಗವದ್ಭಕ್ತಪೂಜಾ ತಥಾ  
ಭಗವತ್ಪ್ರೀತಿಃ ತತೋ ಮೋಕ್ಷೋ ಭವತಿ ಇತಿ ತಾಮೇವ ಸಂಪದಂ ಪ್ರಾರ್ಥಯತೇ- ಪಕ್ಷೀತಿ || ಪಕ್ಷೀಶೋ  
ಗರುಡಃ ಸಃ ಆಸನಂ ವಾಹನಂ ಯಸ್ಯ ಸಃ ತಥೋಕ್ತಃ | ತಸ್ಯ ಪಾದಪೂಜನೇ ರತಃ | ಕಕ್ಷೀಕೃತೋದ್ಯದ್ಯಯಃ



ಕಕ್ಷೀಕೃತಾ ಉದ್ಭವದಯಾ ಉತ್ಕೃಷ್ಟಾ ದಯಾ ಯಸ್ಯಾಸೌ ತಥೋಕ್ತಃ | ಸಭಾತಲೇ ರಟದ್‌ಸತ್ವಕ್ಷೀಶ್ವರಾನ್  
 ರಟಂತಃ ಅಹಮಹಂ ಸಮರ್ಥ ಇತಿ ಧ್ವನಿಂ ಕುವಂತಶ್ಚ ತೇ ಅಸತ್ವಕ್ಷೀಶ್ವರಾ ದುಃಸಿದ್ಧಾಂತಿನಶ್ಚ ತಾನ್ ಲಕ್ಷೀಕೃತ್ಯ  
 ಆಕ್ಷಿಪತ್ ನಿರಾಚಕಾರ ಯಃ ಸ ಇತಿ ಶೇಷಃ | ಅಕ್ಷೀಣಪ್ರತಿಭಾಭರಃ | ನ ಕ್ಷೀಣಾ ಅಕ್ಷೀಣಾ ಅಕ್ಷೀಣಾ ಪ್ರತಿಭಾ  
 ಪ್ರಜ್ಞಾ ತಾಂ ಭರತೀತಿ ತಥೋಕ್ತಃ | ವಿಧಿಸರೋಜಾಕ್ಷೀವಿಹಾರಾಕರಃ | ವಿಧೇಃ ಸರೋಜಾಕ್ಷಾಃ ರಾಮಾಯಾಃ  
 ಸರಸ್ವತ್ಯಾ ಇತ್ಯರ್ಥಃ | ವಿಹಾರಸ್ಯ ಆಕರಃ | ಜಯೀ ಸುಚಿರಂ | ಅಧ್ಯಕ್ಷೀಕೃತಾಕ್ಷೋಭಣಾಮ್ | ಅಧ್ಯಕ್ಷೀಕೃತಾ  
 ಪ್ರತ್ಯಕ್ಷೀಕೃತಾ ಚ ಸಾ ಅಕ್ಷೋಭಣಾ ಚ ತಾಮ್ | ವಿಶೇಷಣೋಭಯಪದಕರ್ಮಧಾರಯಃ |

(ಅಧ್ಯಕ್ಷೀಕೃತಕ್ಷೋಭಣಾಮೇತಿ ಪಾಠೇ ತು ಅಧ್ಯಕ್ಷೀಕೃತಃ ಪ್ರತ್ಯಕ್ಷೀಕೃತಃ ಕ್ಷೋಭಣಃ ಯಯಾ ತಾಮ್ |  
 ಪ್ರಕೃತಿಪುರುಷಕ್ಷೋಭಕತ್ವಾತ್ ಕ್ಷೋಭಣಪದವಾಚ್ಯಃ ವಿಷ್ಣುಃ | 'ಉದ್ಭವಃ ಕ್ಷೋಭಣೋ ದೇವಃ' ಇತಿ  
 ವಿಷ್ಣುಸಹಸ್ರನಾಮೋಕ್ತೇಃ | ವಿಷ್ಣುಪ್ರತ್ಯಕ್ಷಸಾಧನೀಭೂತಾಂ ಸಂಪದಂ ಇತಿ ಭಾವಃ ) | ಲಕ್ಷ್ಮೀಂ ಸಂಪದಂ ನಃ  
 ಕಲಯೇತ್ ದದ್ಯಾತ್ ಇತ್ಯರ್ಥಃ | ಏತತ್ಪಠತಾಂ ಲಕ್ಷ್ಮೀಪ್ರಾಪ್ತಿಃ ಭವಿತವ್ಯೇತಿ ಭಾವೇನ ಗ್ರಂಥಾಂತೇ  
 ಲಕ್ಷ್ಮೀಪ್ರಾಪ್ತಿಪ್ರಾರ್ಥನಮೇವ ಕೃತಮಿತಿ | ಅತಃ ಸರ್ವೈರಪಿ ಏತತ್ಪಠನೀಯಮ್ | ಅಶೇಷಮತಿಮಂಗಲಮ್ ||  
 ಶ್ರೀಜಯತೀರ್ಥಮುನಿವರೇಣ್ಯಾಯ ನಮಃ || ವೃತ್ತಂ ತು ಪದ್ಯತ್ರಯೋದಶಕ ಶಾರ್ದೂಲವಿಕ್ರೀಡಿತಮ್ |  
 ಅರ್ಕಾಶ್ಚೈರ್ಯದಿಮಃ ಸಚೌಸತತಗಾಃ ಶಾರ್ದೂಲವಿಕ್ರೀಡಿತಮಿತಿ ತಲ್ಲಕ್ಷಣಾತ್ ||

ಯತ್ಪ್ರಸಾದಬಲೋಚ್ಚೇಯಂ ವ್ಯಾಖ್ಯಾತಾ ಹಿ ಗುರುಸ್ತುತಿಃ |  
 ತಾನಸ್ಮಾಕಂ ಗುರೂನ್ ಭಕ್ತ್ಯಾ ವಂದೇ ವೈರಾಗ್ಯಭೂಷಣಾನ್ ||

ಶ್ರೀಜಯತೀರ್ಥರು ಗುರುಡವಾಹನನಾದ ಮೂಲರಾಮದೇವರ ಪಾದಪೂಜೆಯಲ್ಲಿ ರತರಾದ ಒಳ್ಳೆ  
 ದಯಾವಂತರಾದ, ಸಭೆಗಳಲ್ಲಿ ವದರತಕ್ಕ (ಕೂಗಾಟ ಮಾಡುವ) ದುರ್ವಾದಿಗಳನ್ನು ನಾಮನಿದೇಶಮಾಡಿ  
 ಅವರೆಲ್ಲರನ್ನೂ ನಿರಾಕರಿಸಿದರು. ಕ್ಷೀಣವಾಗದೇ ಇರುವ ಬುದ್ಧಿಯಿಂದ ಪೂರ್ಣಳಾದ ಸರಸ್ವತೀದೇವಿಯರ  
 ವಿಹಾರಕ್ಕೆ ಆಶ್ರಯರಾದ ಶ್ರೀಜಯತೀರ್ಥರು ಪ್ರತ್ಯಕ್ಷವಾದ ನಾಶರಹಿತವಾದ ಅಪರೋಕ್ಷಜ್ಞಾನಕ್ಕೆ ಸಾಧನವಾದ  
 ಸಂಪತ್ತನ್ನು ನಮಗೆ ದಯಪಾಲಿಸಲಿ || ೧೩ ||

( ನಿಖಿಲ ನಿಗಮಸೂತ್ರಾಂ ನಿರ್ಮಲನ್ಯಾಯಪುಷ್ಪಾಂ ಸುಜನ  
 ಚತುರಭೀಷ್ಠಂ ಪ್ರೌಢಗ್ರಂಥಾಂ ಸುನಿರ್ಮಲಾಂ ಸಕಲಮತಿ ಸುಬದ್ಧಾಂ  
 ಪ್ರಾರ್ಪಿಪಚ್ಚೈಧರಾಂಸೇ ನಿಜವಚನಮನೋಭ್ಯಾಂ ಸೋವತಾತ್ ಶ್ರೀಜಯಾರ್ಯಃ ||

ಇತಿ ಶ್ರೀದಾಸಪ್ಪಾಚಾರ್ಯವಿರಚಿತಂ ಜಯತೀರ್ಥಸ್ತೋತ್ರಂ ಸಂಪೂರ್ಣಂ ಶ್ರೀಕೃಷ್ಣಾರ್ಪಮಸ್ತು || ಹೇವಿಳಂಬಿ.  
 ಚೈ.ಶು. ಚೌ. ಗುರವಾರೇ ೪.೪.೧೯೫೭ ಎಂದು ನಮ್ಮ ತಂದೆಯವರ ಲಿಖಿತ ಪುಸ್ತಕದಲ್ಲಿದೆ.)

ಯದೀಯವಾಕ್ತರಂಗಾಣಾಂ ವಿಪ್ಲುಷೋ ವಿದುಷಾಂ ಗಿರಃ |  
 ಜಯತಿ ಶ್ರೀಧರಾವಾಸಃ ಜಯತೀರ್ಥಸುಧಾಕರಃ || ೧೪ ||

ವಿದ್ವಾಂಸರುಗಳ ಮಾತುಗಳು, ಯಾವ ಜಯತೀರ್ಥರ ಮಾತುಗಳೆಂಬೋ ಅಲೆಗಳ ಬಿಂದುಗಳೋ ಅಂತಹ  
 ಲಕ್ಷ್ಮೀಪತಿಗೆ ವಾಸಸ್ಥಾನರಾದ ಜಯತೀರ್ಥರೆಂಬೋ ಚಂದ್ರನು ಸರ್ವೋತ್ಕೃಷ್ಟರಾಗಿದ್ದಾರೆ || ೧೪ ||

(ಶ್ರೀ)ಸತ್ಯಪ್ರಿಯಯತಿಪ್ರೋಕ್ತಂ ಶ್ರೀಜಯಾರ್ಯಸ್ತವಂ ಶುಭಮ್ |  
 ಪಠನ್ ಸಭಾಸು ವಿಜಯೀ ಲೋಕೇಷೂತ್ತಮತಾಂ ವ್ರಜೇತ್ ||

ಶ್ರೀಸತ್ಯಪ್ರಿಯತೀರ್ಥರಿಂದ ಹೇಳಲ್ಪಟ್ಟ ಮಂಗಳಕರವಾದ ಶ್ರೀಜಯತೀರ್ಥರ ಸ್ತೋತ್ರವನ್ನು ಪಠನಮಾಡುವವನು ಸಭೆಯಲ್ಲಿ ಜಯಶೀಲನಾಗಿ ಲೋಕದಲ್ಲಿ ಉತ್ತಮನಾಗಿ ಆಗುವನು || ೧೫ ||

ಇತಿ ಶ್ರೀ ಸತ್ಯಪ್ರಿಯತೀರ್ಥಗುರ್ವಂತರ್ಗತ ಶ್ರೀಜಯತೀರ್ಥಗುರ್ವಂತರ್ಗತ ಶ್ರೀವಾದಿರಾಜಗುರ್ವಂತರ್ಗತ ಶ್ರೀಮಧ್ವೇಶಾಭಿನ್ನಶ್ರೀಲಕ್ಷ್ಮೀಹಯಗ್ರೀವಾಭಿನ್ನ ಶ್ರೀಕೃಷ್ಣಾರ್ಪಣಮಸ್ತು ||

(ಈ ಸಂಸ್ಕೃತ ವ್ಯಾಖ್ಯಾನವು ಪೂರ್ವಜರೊಬ್ಬರಿಂದ ಬರೆದು ಪ್ರಕಟಿತವಾಗಿದ್ದು ಸಜ್ಜನರ ಪಾರಾಯಣಕ್ಕಾಗಿ ಕೊಡಲಾಗಿದೆ )

(ಡಿ.ಟಿ.ಪಿ. ಎಂಟರ್ ಮಾಡಿ , ಶ್ರೀಜಯತೀರ್ಥರ ಅಂತರ್ಯಾಮಿ ಶ್ರೀಮಧ್ವೇಶನಿಗೆ ಅರ್ಪಿಸಿದ್ದು. -- ಕೆ.ಸುಬ್ಬಣ್ಣ . )

ಪೃಥ್ವೀಮಂಡಲಮಧ್ಯಸ್ಥಾಃ ಪೂರ್ಣಬೋಧಮತಾನುಗಾಃ |  
ವೈಷ್ಣವಾಃ ವಿಷ್ಣುಹೃದಯಾಃ ತಾನ್ನಮಸ್ಯೇ ಗುರೂನ್ಮಮ ||

ಈ ಮಹೀಮಂಡಲದೊಳಿಹ ಗುರು |

ಶ್ರೀಮದಾಚಾರ್ಯರ ಮತಾನುಗ |

ರಾಮಹಾ ವೈಷ್ಣವರ ವಿಷ್ಣುಪದಾಬ್ಜ ಮಧುಕರರ ||

ಸ್ತೋಮಕಾ ನಮಿಸುವೆನವರವರ |

ನಾಮಗಳ ಪೇಳುವೆ ಬಹುವಿಧ |

ಯಾಮ ಯಾಮಗಳಲಿ ಬೋಧಿಸಲೆನಗೆ ಸನ್ಮತಿಯ ||

|| ಶ್ರೀವಾದಿರಾಜಾಂತರ್ಗತ ಶ್ರೀಮಧ್ವೇಶಾಭಿನ್ನ ಶ್ರೀಕೃಷ್ಣಾರ್ಪಣಮಸ್ತು ||